

ಸಿ.ಸಿ. ನಂಬರ್ : 236/2022

ಪಿ.ಡಬ್ಲ್ಯೂ : 1

ಸಾಕ್ಷಿಯನ್ನು ಕರೆಯಿಸಿ ಪ್ರಮಾಣ ವಚನ ಬೋಧಿಸಲಾಯಿತು

ದಿನಾಂಕ : 21.02.2026

ಪಾಟೀ ಸವಾಲು : ಶ್ರೀ ಹೆಚ್.ಈ.ಪಿ ವಕೀಲರಿಂದ - ಆರೋಪಿಯ ಪರವಾಗಿ:

ನಾನು ಮೂಲತಃ ಸಕಲೇಶಪುರದ ಐಗೂರು ಗ್ರಾಮದವಳು. ನಾನು ವಿವಾಹವಾದ ನಂತರ ನಾನು ನನ್ನ ಗಂಡನ ಮನೆಯಲ್ಲಿ ವಾಸವಾಗಿದ್ದೇನೆ. ನಂತರ ನನ್ನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನಾನು ಕೊಡ್ಲಿಪೇಟೆಗೆ ಬಂದು ವಾಸವಾಗಿರುತ್ತೇನೆ. ನನ್ನ ತಂದೆ ತಾಯಿಯ ಊರು ಶನಿವಾರಸಂತೆ. ನನ್ನ ತಂದೆ ತಾಯಿಯ ಕಡೆಯಿಂದ ನನಗೆ ಯಾವುದೇ ಸ್ಥಿರಾಸ್ತಿ ಬಂದಿರುವುದಿಲ್ಲ. ನನಗೆ ನನ್ನ ಪತಿಯ ಕಡೆಯಿಂದಲೂ ಸಹ ನನಗೆ ಯಾವುದೇ ಸ್ಥಿರಾಸ್ತಿ ಬಂದಿಲ್ಲ ಅಂದರೆ ಸರಿಯಲ್ಲ. ನಾನು ನನ್ನ ಗಂಡ ಇಂದಿಗೂ ಒಟ್ಟಿಗೆ ವಾಸವಾಗಿದ್ದೇವೆ. ನನ್ನ ಪತಿಯ ಹೆಸರಿನಲ್ಲಿ ಯಾವುದೇ ಸ್ಥಿರಾಸ್ತಿ ಇದೆ ಎಂದು ತೋರಿಸಲು ಯಾವುದಾದರೂ ದಾಖಲಾತಿ ಇದೆಯಾ ಅಂದರೆ ಇದೆ ಹಾಜರುಪಡಿಸಲು ನನ್ನ ಗಂಡನ ಅಣ್ಣ ಕೊಡುತ್ತಾರೋ ಇಲ್ಲವೋ ನನಗೆ ಗೊತ್ತಿಲ್ಲ.

ನಾನು ಮೊದಲು ಟೈಲರಿಂಗ್ ಕೆಲಸ ಮಾಡುತ್ತಿದ್ದೆನು. ನಾನು ಸುಮಾರು 15-20 ವರ್ಷಗಳ ಹಿಂದೆ ಕೊಡ್ಲಿಪೇಟೆಗೆ ಬಂದು ನೆಲೆಸಿದ್ದು ಟೈಲರಿಂಗ್ ಕೆಲಸ ಮಾಡುತ್ತಿದ್ದೆ. ಕೊಡ್ಲಿಪೇಟೆಯ ಬಿಲಾಲ್ ಎಂಬುವವರಿಗೆ ಸೇರಿದ ಅಂಗಡಿ ಮಳಿಗೆಯನ್ನು ಬಾಡಿಗೆ ಪಡೆದು ನಾನು ಟೈಲರಿಂಗ್ ಕೆಲಸ ಮಾಡುತ್ತಿದ್ದೆ ಅಂದರೆ ಸರಿ. ನಾನು ಈಗ್ಗೆ 5 ವರ್ಷಗಳ ಹಿಂದೆ ಸರ್ಕಾರಿ ಶಾಲೆಯಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ಅದು ಖಾಯಂ ಕೆಲಸ ಅಲ್ಲ ಅಂದರೆ ಸರಿ. ನನಗೆ ತಿಂಗಳಿಗೆ ಅದರಿಂದ ರೂ. 7,500/- ಸಂಬಳ ಬರುತ್ತದೆ. ನನಗೆ ಇಬ್ಬರು ಮಕ್ಕಳು ಇದ್ದು ಅವರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 2021 ರಿಂದ ಮಕ್ಕಳ ವಿದ್ಯಾಭ್ಯಾಸ

ಮತ್ತು ಮನೆಯ ಖರ್ಚನ್ನು ನಾನು ನೋಡಿಕೊಳ್ಳುತ್ತಿದ್ದೇವೆ ಅಂದರೆ ನಾನು ನನ್ನ ಗಂಡ ಇಬ್ಬರು ಸೇರಿ ನೋಡಿಕೊಳ್ಳುತ್ತೇವೆ ಎನ್ನುತ್ತಾರೆ. ನನ್ನ ಗಂಡ ತೋಟಕ್ಕೆ ಕೆಲಸದವರನ್ನು ಕರೆದುಕೊಂಡು ಹೋಗುವ ಕಾಂಟ್ರಾಕ್ಟ್ ಜೊತೆಗೆ ಕೂಲಿ ಕೆಲಸವನ್ನು ಮಾಡುತ್ತಾರೆ. ಅವರಿಗೆ ದಿನಕ್ಕೆ ರೂ. 2500/- ಸಂಬಳ ಬರುತ್ತದೆ. ನಾವು ಕೊಡ್ಲಿಪೇಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇವೆ ಅಂದರೆ ಸರಿ. ನನಗೂ ಮತ್ತು ನನ್ನ ಪತಿಗೆ ವಾರ್ಷಿಕವಾಗಿ ರೂ. 2,00,000/- ಆದಾಯ ಇದೆ ಎಂದು ತೋರಿಸಲು ದಾಖಲಾತಿಯನ್ನು ಹಾಜರುಪಡಿಸುತ್ತೀರಾ ಅಂದರೆ ಕೊಟ್ಟಿಲ್ಲ ಎನ್ನುತ್ತಾರೆ. ನಾನು ಬಿ.ಪಿ.ಎಲ್ ಕಾರ್ಡ್ ಅನ್ನು ಹೊಂದಿರುತ್ತೇನೆ. ಸದರಿ ಕಾರ್ಡ್ ಅನ್ನು ಪಡೆಯಲು ಪಂಚಾಯಿತಿಗೆ ವಾರ್ಷಿಕ ರೂ. 35,000/- ಆದಾಯ ಇದೆ ಎಂದು ಹೇಳಿ ಬಿ.ಪಿ.ಎಲ್ ಕಾರ್ಡ್ ಅನ್ನು ಪಡೆದಿರುತ್ತೇನೆ. ಇದಕ್ಕೆ ಸಂಬಂಧಪಟ್ಟಂತೆ ಪ್ರಮಾಣ ಪತ್ರವನ್ನು ಸಲ್ಲಿಸಿರುತ್ತೇನೆ.

ನನಗೆ ಕೆನರಾ ಬ್ಯಾಂಕ್ ಕೊಡ್ಲಿಪೇಟೆ ಯಲ್ಲಿ ಯಾವುದೇ ಬ್ಯಾಂಕ್ ಖಾತೆ ಇಲ್ಲ. ನನಗೆ ಯಸಳೂರು ಕೆನರಾ ಬ್ಯಾಂಕ್ ನಲ್ಲಿ ಖಾತೆ ಇದೆ ಎನ್ನುತ್ತಾರೆ. ಸದರಿ ಚೆಕ್‌ನ್ನು ಕೊಡ್ಲಿಪೇಟೆಯಲ್ಲಿ ಹಾಜರುಪಡಿಸಿರುತ್ತೇನೆ. ನನಗೆ ಸಾಮಾನ್ಯವಾಗಿ ಬ್ಯಾಂಕಿನ ವ್ಯವಹಾರ ಮಾಡಿ ಸುಮಾರು 15-20 ವರ್ಷಗಳಿಂದ ಅನುಭವವಿದೆ. ಒಂದು ಚೆಕ್‌ನ್ನು ಹಾಜರುಪಡಿಸಿದಾಗ ಬ್ಯಾಂಕಿನವರು ಅದರ ಮೇಲೆ ಸೀಲನ್ನು ಹಾಕುತ್ತಾರೆ ಅಂದರೆ ಸರಿ. ಹಾಜರುಪಡಿಸುವಾಗ ಸಹಿಯನ್ನು ಚೆಕ್‌ನ ಮೇಲೆ ಪಡೆದುಕೊಳ್ಳುತ್ತಾರೆ ಅಂದರೆ ಸರಿ. ಒಂದು ವೇಳೆ ನಾನು ಚೆಕ್‌ನ್ನು ಹಾಜರುಪಡಿಸಿದಾಗ ಬ್ಯಾಂಕಿನವರು ನಮ್ಮ ಹೆಸರಿಗೆ ಹಿಂಬರಹವನ್ನು ಕೊಡುತ್ತಾರೆ ಅಂದರೆ ಸರಿ. ನಿಪಿ-2 ರಲ್ಲಿ ನನ್ನ ಹೆಸರಿಲ್ಲ ಅಂದರೆ ಬ್ಯಾಂಕಿನವರು ನನ್ನ ಹೆಸರನ್ನು ಹಾಕಿಲ್ಲ ಎನ್ನುತ್ತಾರೆ. ವಾಸ್ತವವಾಗಿ ನಾನು ನಿಪಿ-1 ರ ಚೆಕ್‌ನ್ನು ಯಸಳೂರಿನ ಕೆನರಾ ಬ್ಯಾಂಕಿಗೆ ಚೆಕ್‌ನ್ನು ಹಾಜರುಪಡಿಸಿದಾಗ ನಿಪಿ-1 ರಲ್ಲಿ ನನ್ನ ಸಹಿ ಇಲ್ಲ ಹಾಗೂ ನಿಪಿ-2 ರಲ್ಲಿ ನನ್ನ ಹೆಸರು ಇಲ್ಲ ಅಂದರೆ ಸರಿಯಲ್ಲ. ಚೆಕ್‌ನ್ನು ಹಾಜರುಪಡಿಸಿದಾಗ ಬ್ಯಾಂಕಿನವರು ಸಾಕಷ್ಟು ಹಣ ಇಲ್ಲ ಎಂದು ಹಿಂ

ಬರಹವನ್ನು ನೀಡಿರುತ್ತಾರೆ. ಸದರಿ ಚೆಕ್ಕಿನಲ್ಲಿ ಆರೋಪಿಯ ಸಹಿಯಲ್ಲಿ ವ್ಯತ್ಯಾಸ ಇದೆ ಹಿಂಬರಹ ನೀಡಿರುತ್ತಾರೆ ಅಂದರೆ ಸಹಿ ಸರಿ ಇದೆ ಎನ್ನುತ್ತಾರೆ. ಸದರಿ ಚೆಕ್ಕಿನ ಖಾತೆಯನ್ನು ತಡೆ ಹಿಡಿಯಲಾಗಿದೆ ಎಂದು ಹಿಂಬರಹ ಕೊಟ್ಟಿರುತ್ತಾರೆ ಅಂದರೆ ಸರಿ. ನಿಪಿ-1 ರಲ್ಲಿ ಆರೋಪಿಯ ಸಹಿ ಅಲ್ಲದ ಕಾರಣ ಸದರಿ ಹಿಂಬರಹವನ್ನು ನೀಡಿರುತ್ತಾರೆ ಅಂದರೆ ಸರಿಯಲ್ಲ.

2016 ನವೆಂಬರ್ ನಲ್ಲಿ ಹಣ ಅಪಮೌಲೀಕರಣ ಆದ ಬಗ್ಗೆ ನಿಮಗೆ ಗೊತ್ತು ಅಂದರೆ ಗೊತ್ತು ಎನ್ನುತ್ತಾರೆ. ನಂತರದಲ್ಲಿ ಮಾರ್ಚ್ 2017 ರಿಂದ ಯಾವುದೇ ವ್ಯಕ್ತಿ ರೂ. 2,00,000/- ಹಣವನ್ನು ವ್ಯವಹಾರ ಮಾಡುವಾಗ ಬ್ಯಾಂಕ್ ಖಾತೆ ಮೂಲಕ ವ್ಯವಹಾರ ಮಾಡಬೇಕೆಂಬ ನಿಯಮ ಬಂತು ಅಂದರೆ ಗೊತ್ತು ಎನ್ನುತ್ತಾರೆ. 2020-21 ರ ಅವಧಿಯಲ್ಲಿ ನಾನು ಯಸಳೂರು ಕೆನರಾ ಬ್ಯಾಂಕ್ ಖಾತೆಯಲ್ಲಿ ರೂ. 2,00,000/- ಹಣವನ್ನು ಹಾಕಿರುತ್ತೀನಾ ಮತ್ತು ಅದನ್ನು ನಾನು ಸ್ವತಃ ಹಿಂಪಡೆದಿರುತ್ತೀನಾ ಅಂದರೆ ಇಲ್ಲ ಎನ್ನುತ್ತಾರೆ. ರೂ. 3,20,000/- ಹಣ ದೊಡ್ಡ ಮೊತ್ತ ಅಂದರೆ ಸರಿ. ಸದರಿ ಹಣವನ್ನು ವ್ಯವಹಾರ ಮಾಡುವಾಗ ಸೂಕ್ತ ದಾಖಲೆಗಳನ್ನು ಪಡೆದುಕೊಳ್ಳಬೇಕೆಂಬ ತಿಳುವಳಿಕೆ ಇದೆ ಅಂದರೆ ಸರಿ. ನನ್ನ ಮತ್ತು ಆರೋಪಿಯ ನಡುವೆ ಹಣದ ವ್ಯವಹಾರ ನಡೆದಿದೆ ಎಂಬುದರ ಬಗ್ಗೆ ಪ್ರನೋಟ್ ಒಪ್ಪಂದ ಪತ್ರ ಅಥವಾ ದಾಖಲಾತಿಯನ್ನು ಮಾಡಿಕೊಂಡಿರುತ್ತೀರಾ ಅಂದರೆ ಚೆಕ್ಕನ್ನು ಬಿಟ್ಟು ಬೇರೆ ಯಾವುದೇ ದಾಖಲಾತಿ ಇಲ್ಲ ಎನ್ನುತ್ತಾರೆ. ಸದರಿ ರೂ. 3,20,000/- ಸಾಲ ಪಡೆದುಕೊಂಡಾಗ ಆರೋಪಿ ನನಗೆ ಒಂದು ಖಾಲಿ ಚೆಕ್ಕನ್ನು ಕೊಟ್ಟಿದ್ದರು. ಯಾವುದೇ ಚೆಕ್ಕನ್ನು ಹೇಗೆ ಬಳಸಿಕೊಳ್ಳಬೇಕು ಮತ್ತು ಹೇಗೆ ಹಾಜರುಪಡಿಸಬೇಕೆಂಬ ತಿಳುವಳಿಕೆ ನನಗೆ ಇದೆ. ನನಗೆ ರೂ. 3,20,000/- ಯಾವ ಮೂಲ ಆದಾಯದಿಂದ ಬಂದಿದೆ ಎಂಬುದವರ ಬಗ್ಗೆ ದಾಖಲಾತಿ ಇದೆಯಾ ಅಂದರೆ ನನ್ನ ವ್ಯಾಪಾರದಿಂದ ಬಂದ ಆದಾಯವಾಗಿದ್ದು ಅದರ ಬಗ್ಗೆ ದಾಖಲಾತಿ ಇಲ್ಲ ಎನ್ನುತ್ತಾರೆ. ನಾನು ಬಾಳೇಮಂಡಿ ವ್ಯಾಪಾರವನ್ನು ಮೈಸೂರು ಮತ್ತು ಕೊಡ್ಲಿಪೇಟೆಯಲ್ಲಿ ಮಾಡುತ್ತಿದ್ದೇನೆ. ಬಾಳೇಹಣ್ಣಿನ ವ್ಯಾಪಾರವನ್ನು

ಮಂಡಿಯಲ್ಲಿ ಮಾಡಿದಾಗ ಸುಂಕದ ರಶೀದಿ ಕೊಡುತ್ತಾರೆ ಅಂದರೆ ಸರಿ. 2021 ರಲ್ಲಿ ನಾನು ಬಾಳೇ ಹಣ್ಣಿನ ವ್ಯಾಪಾರದಿಂದ ನನಗೆ ರೂ. 3,20,000/- ಆದಾಯ ಪಡೆದಿದ್ದೇನೆ ಎಂದು ತೋರಿಸಲು ನನ್ನ ಬಳಿ ಸುಂಕ ಪಾವತಿ ರಶೀದಿ ಇಲ್ಲ ಅಂದರೆ ಸರಿ. ನಾನು ಯಾವುದೇ ಬಾಳೇ ಹಣ್ಣಿನ ವ್ಯಾಪಾರ ಮಾಡದೇ ಇರದ ಕಾರಣ ಯಾವುದೇ ರಶೀದಿ ಇಲ್ಲ ಅಂದರೆ ಸರಿಯಲ್ಲ. ನಾನು ಯಾವುದೇ ರಶೀದಿಯನ್ನು ಪಡೆದುಕೊಂಡಿಲ್ಲ ವ್ಯಾಪಾರ ಮಾಡುತ್ತಿದ್ದೇನೆ. 2021 ರಲ್ಲಿ ನನಗೆ ಆಯಾ ಕೆಲಸವನ್ನು ಹೊರತುಪಡಿಸಿ ಬೇರೆ ಕೆಲಸದಿಂದ ಆದಾಯ ಇಲ್ಲ ಅಂದರೆ ಸರಿಯಲ್ಲ. ನನಗೆ ರೂ. 3,20,000/- ಗಳನ್ನು ಕೊಡಲು ನನಗೆ ಯಾವುದೇ ಆರ್ಥಿಕ ಸಾಮರ್ಥ್ಯ ಇಲ್ಲ ಅಂದರೆ ಸರಿಯಲ್ಲ. ನಾನು ಸುಮಾರು 10 ವರ್ಷಗಳ ಹಿಂದೆ ಕೆನರಾ ಬ್ಯಾಂಕಿನಲ್ಲಿ ಸಾಲ ಪಡೆದಿದ್ದು ಅದು ಆಗಲೇ ತೀರಿಸಿದ್ದೇನೆ ಎನ್ನುತ್ತಾರೆ. ನನಗೆ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದ ಕಾರಣ ಸಾಲ ಪಡೆದಿದ್ದೆ ಅಂದರೆ ನಾನು ವ್ಯಾಪಾರ ಮಾಡಲು ಸದರಿ ಸಾಲ ಪಡೆದಿದ್ದೆ ಎನ್ನುತ್ತಾರೆ. ನಾನು ಆರೋಪಿಯನ್ನು ಹೊರತುಪಡಿಸಿ ಬೇರೆ ಯಾರಿಗೂ ಸಾಲ ನೀಡಿರುವುದಿಲ್ಲ.

ಆರೋಪಿಯ ಅಕ್ಕ ಲತಾ ಮಹೇಶ್ ಪರಿಚಯ. ನನಗೂ ಅವರಿಗೂ ಯಾವುದೇ ಹಣಕಾಸಿನ ವ್ಯವಹಾರ ಇರುವುದಿಲ್ಲ.

ಈ ಹಂತದಲ್ಲಿ ಮುಂದುವರೆದ ಪಾಟೀ ಸವಾಲಿಗೆ ಕಾಲಾವಕಾಶ ಕೋರಿದ್ದು ಕಾಲಾವಕಾಶ ನೀಡಲಾಯಿತು.

ಸಾಕ್ಷಿಯ ಹೇಳಿಕೆಯನ್ನು ಬಹಿರಂಗ ನ್ಯಾಯಾಲಯದಲ್ಲಿ ಬೆರಳಚ್ಚುಗಾರರಿಗೆ ಉಕ್ತಲೇಖನ ನೀಡಿ ಬೆರಳಚ್ಚು ಮಾಡಿಸಲಾಯಿತು.

ಓ.ಹೇ.ಕೇ.ಸರಿ ಇದೆ

ಸಹಿ/-

**ಹಿರಿಯ ಸಿವಿಲ್ ನ್ಯಾಯಾಧೀಶರು
ಮತ್ತು ಪ್ರ.ದ.ನ್ಯಾ.ದಂಡಾಧಿಕಾರಿಗಳು,
ಸೋಮವಾರಪೇಟೆ.**